



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 29 | ಸಂಚಿಕೆ : 17 | ಆಗಸ್ಟ್ 3, 2022 | ಬುಧವಾರ | ಪುಟಗಳು : 8 | ಬೆಲೆ : 2/-

ದಿನಾಂಕ : 25.07.2022ರಂದು ಬೆಂಗಳೂರಿನಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳ ಅಧಿಕಾರಿಗಳಿಗೆ ಐದು ದಿನಗಳ ವಿಶೇಷ ತರಬೇತಿ ಶಿಬಿರದ ಉದ್ಘಾಟನೆ

ಬೆಂಗಳೂರು: ದಿನಾಂಕ:25.07.2022 ರಿಂದ ದಿನಾಂಕ:29.07.2022ರವರೆಗೆ ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್‌ಐಸಿಎಂ)ಯ ಜಂಟಿ ಸಹಯೋಗದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳ ಅಧಿಕಾರಿಗಳಿಗೆ ಏರ್ಪಡಿಸಿದ್ದ ಐದು ದಿನದ ತರಬೇತಿ ಶಿಬಿರವನ್ನು ಭಾರತೀಯ ರಿಜರ್ವ್ ಬ್ಯಾಂಕಿನ ಬೆಂಗಳೂರು ವಲಯದ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಮೀನಾಕ್ಷಿ ಗಡ ರವರು ಉದ್ಘಾಟಿಸಿ, ಮಾತನಾಡುತ್ತಾ ದೇಶದಲ್ಲಿ ಅದರಲ್ಲಿ ಬ್ಯಾಂಕಿಂಗ್ ವಲಯದಲ್ಲಿ ತಮಗಲ್ಲ ತಿಳಿದಿರುವಂತೆ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳು ಹೊಸ ಆವಿಷ್ಕಾರಗಳನ್ನು ಹೊಂದಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಆದರೆ ಪಟ್ಟಣ ಸಹಕಾರ ಬ್ಯಾಂಕುಗಳು ಮಾತ್ರ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳದೇ ಗ್ರಾಹಕರನ್ನು ಆಕರ್ಷಿಸಲು ವಿಫಲವಾಗುತ್ತಿವೆ. ಅದರಲ್ಲಿ ಪ್ರಮುಖವಾಗಿ ಆಡಳಿತ ಮಂಡಳಿ ನಿರ್ದೇಶಕರ ವೃತ್ತಿಪರತೆ ಮತ್ತು ಸಿಬ್ಬಂದಿ ವರ್ಗದ ವೃತ್ತಿಪರತೆ ಇಲ್ಲದೆ ಇರುವುದರಿಂದ ಬ್ಯಾಂಕುಗಳು ಉನ್ನತೀಕರಣಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಾವೆಲ್ಲರೂ ಆಧುನಿಕ ತಂತ್ರಜ್ಞಾನಕ್ಕೆ ಹೆಚ್ಚು ಒತ್ತುಕೊಟ್ಟು ಉತ್ತಮ ಗ್ರಾಹಕ ಸೇವೆ ನೀಡುವಂತಾಗಬೇಕೆಂದು ಒತ್ತಾಯಿಸಿದರು.

ಮಹಾಮಂಡಳದ ಶಿಕ್ಷಣ ನಿಧಿ ಸಲಹಾ ಸಮಿತಿ ಸದಸ್ಯರಾದ ಶ್ರೀ ಚಂದ್ರಮೌಳಿ ಎಸ್. ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಭಾರತೀಯ ರಿಜರ್ವ್ ಬ್ಯಾಂಕ್ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿರುವುದು ತಮಗಲ್ಲ ತಿಳಿದಿದೆ. ಈ ಸದರಿ ನಿಯಮಾವಳಿಗಳನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಮುಂದೆ ಸಾಗಬೇಕಾಗಿದೆ. ಪ್ರಯುಕ್ತ, ಇಂತಹ ದೀರ್ಘಾವಧಿಯ ತರಬೇತಿಯನ್ನು ಪಡೆದುಕೊಂಡು ಬ್ಯಾಂಕಿನ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುವಂತಾಗಬೇಕು ಎಂದರು. ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಆಡಳಿತ ಮಂಡಳಿಯ



ಸದಸ್ಯರು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಆದರೆ ಬ್ಯಾಂಕಿನ ಸಿಬ್ಬಂದಿ ವರ್ಗದವರು ಖಾಯಂ ನೌಕರರಾಗಿರುವುದರಿಂದ ನಿಮಗೆ ಹೆಚ್ಚಿನ ಸಮಯವಿರುವುದರಿಂದ ಹೊಸ ಹೊಸ ಬ್ಯಾಂಕಿಂಗ್ ಆವಿಷ್ಕಾರಗಳಿಗೆ ಒತ್ತುಕೊಟ್ಟು ಉತ್ತಮ ಗ್ರಾಹಕ ಸೇವೆ ನೀಡುವಂತಾಗಬೇಕು. ಇಲ್ಲದಿದ್ದರೆ ಬ್ಯಾಂಕುಗಳು ಅಶಕ್ತವಾಗಿ ತಮ್ಮ ಕುಟುಂಬದ ಮೇಲೆ ಪರಿಣಾಮ ಬೀರಬಹುದು. ಏಕೆಂದರೆ ರಾಜ್ಯದಲ್ಲಿ ಸುಮಾರು 264 ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಸುಮಾರು 10,000 ನೌಕರರು ಕಾರ್ಯನಿರ್ವಹಿಸುತ್ತಿದ್ದು, 10 ಸಾವಿರ ಕುಟುಂಬದಿಂದ ಸುಮಾರು 1ಲಕ್ಷ ಜನರ ಜೀವನೋಪಾಯ ನಡೆಯುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ತಾವು ಸಮಯಪ್ರಜ್ಞೆಯಿಲ್ಲದೆ ತಮ್ಮ ಬ್ಯಾಂಕುಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಬ್ಯಾಂಕುಗಳು ಬೆಳೆದು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು. ಮಹಾಮಂಡಳದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಚ್.ಕೆ. ಪಾಟೀಲರ ಮಾರ್ಗದರ್ಶನದಲ್ಲಿ ಮಹಾಮಂಡಳವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಉತ್ತಮ ವಿಚಾರ ಸಂಕರಣ, ಕಾರ್ಯಾಗಾರ ಹಾಗೂ ತರಬೇತಿ ಶಿಬಿರಗಳನ್ನು ಏರ್ಪಡಿಸುತ್ತಾ ಬರಲಾಗುತ್ತಿದೆ. ಇಂತಹ ತರಬೇತಿ ಶಿಬಿರಗಳಲ್ಲಿ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಈ ಐದು ದಿನಗಳ ತರಬೇತಿ ಶಿಬಿರದಲ್ಲಿ ನೀಡುವ ಉಪನ್ಯಾಸಗಳನ್ನು ತಿಳಿದುಕೊಂಡು ಬ್ಯಾಂಕಿನ ಪ್ರಗತಿಗೆ ಶ್ರಮಿಸಬೇಕು. ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಅಧಿಕಾರಿಗಳು ಸೌಹಾರ್ದತೆಯಿಂದ ಕಾರ್ಯನಿರ್ವಹಿಸಿದರೆ ಬ್ಯಾಂಕಿನ ಪ್ರಗತಿ ಸಾಧ್ಯ.

ಪ್ರಾರಂಭದಲ್ಲಿ ತರಬೇತಿ ಶಿಬಿರಕ್ಕೆ ಆಗಮಿಸಿದ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳನ್ನು ಹಾಗೂ ಗಣ್ಯರನ್ನು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರಯವರು ಸ್ವಾಗತಿಸಿದರು. ಶ್ರೀಮತಿ ಸೌಮ್ಯ ರವರು ನಿರೂಪಿಸಿದರು. ಕೊನೆಯಲ್ಲಿ ಆರ್‌ಐಸಿಎಂನ ಡೆಪ್ಯುಟಿ ಡೈರೆಕ್ಟರ್‌ರವರಾದ ಶ್ರೀ ಕೆ. ರವಿಚಂದ್ರನ್ ವಂದನಾರ್ಪಣೆಯನ್ನು ಸಲ್ಲಿಸಿದರು. ಈ ವಿಚಾರ ಸಂಕರಣದಲ್ಲಿ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳಿಂದ 50 ಪ್ರತಿನಿಧಿಗಳು ಭಾಗವಹಿಸಿದ್ದರು.



ಅತ್ತೀಯ ಸಹಕಾರಿಗಳೇ...



ಗಾಂಧೀಜಿಯವರು ಪ್ರತಿಪಾದಿಸಿದ ಸಾಮರಸ್ಯ, ಸಹಬಾಳ್ವೆಯ ಮೌಲ್ಯಗಳ ನೆನೆಯೋಣ

ರಾಮರಾಜ್ಯ ಎಂದು ಮಹಾತ್ಮ ಗಾಂಧೀಜಿ ಅವರಿಂದ ಕರೆಸಿಕೊಂಡ, ಸರ್ವ ಜನಾಂಗದ ಶಾಂತಿಯ ತೋಟ ಎಂದು ರಾಷ್ಟ್ರಕವಿ ಕುವೆಂಪು ಹೆಮ್ಮೆ ಪಟ್ಟ ಕರ್ನಾಟಕ ರಾಜ್ಯವಿಂದು ಕಪಿ ಸೈನ್ಯ ಹೊಕ್ಕ ತೋಟದಂತಾಗಿದೆ. ರಾಜ್ಯದಲ್ಲಿ ಇದ್ದಕ್ಕಿದ್ದ ಹಾಗೆ ಕೋಮು ಘರ್ಷಣೆಗಳು, ಪ್ರತೀಕಾರದ ಕೊಲೆಗಳು ನಡೆಯುತ್ತಿರುವುದು ಆತಂಕ ಉಂಟುಮಾಡುತ್ತಿದೆ. ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಕೋಮು ಸಾಮರಸ್ಯ ಕದಡುವುದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ. ಅಮಾಯಕ ಜನಸಾಮಾನ್ಯರು ಇದಕ್ಕೆ ಬಲಿಯಾಗುತ್ತಿದ್ದಾರೆ, ನಿತ್ಯ ಆತಂಕದಲ್ಲಿ ಬದುಕು ನೂಕಬೇಕಾದ ಪರಿಸ್ಥಿತಿ ಉಂಟಾಗಿದೆ. ಯಾವ ಕ್ಷಣದಲ್ಲಿ ಏನಾಗುತ್ತದೆಯೋ ಎನ್ನುವ ಭಯ, ಆತಂಕ ಮಾತ್ರವಲ್ಲ, ಈ ಮತಿಯ ದ್ವೇಷಕ್ಕೆ ಮುಂದಿನ ಬಲಿ ಯಾರು, ಅದರ ಪರಿಣಾಮ ಏನಾಗುತ್ತದೆಯೋ ಎನ್ನುವ ಭಯದಲ್ಲೇ ಜನ ದಿನ ಕಳೆಯುತ್ತಿದ್ದಾರೆ.

ಈ ರೀತಿಯ ದುರ್ಘಟನೆಗಳಲ್ಲಿ ಸಾವಿಗಿಡಾಗಿರುವವರಲ್ಲಿ ಅಮಾಯಕ ಬಡ ಹಾಗೂ ಮಧ್ಯಮ ವರ್ಗದ, ಹಿಂದುಳಿದ ವರ್ಗಗಳಿಗೆ ಸೇರಿದ ಯುವಕರೇ ಆಗಿದ್ದಾರೆ. ತಮ್ಮ ಕುಟುಂಬಗಳಿಗೆ ಆರ್ಥಿಕವಾಗಿ ಆಧಾರವಾಗಿದ್ದ ಯುವಕರಾಗಿರುತ್ತಾರೆ. ಹೀಗೆ ಮನೆಯ ದೀಪ ಆರಿಹೋದರೆ, ಮನೆಯವರ ಬದುಕಿಗೆ ಕತ್ತಲೆಗೆ ಕವಿಯುತ್ತದೆಯಲ್ಲವೇ?

ಮಾನವ ಜೀವ ಅಮೂಲ್ಯ. ವ್ಯಕ್ತಿಯೊಬ್ಬ ಯಾವುದೇ ಜಾತಿ-ಧರ್ಮಕ್ಕೆ ಸೇರಿದ್ದರೂ ಮಾನವೀಯತೆಯೇ ಮುಖ್ಯ ಎಂದು ಅರಿಯಬೇಕು. ಮತೀನ ಕಿಡಿಗೇಡಿಗಳು ಮನಬಂದಂತೆ ನಡೆದುಕೊಂಡರೆ, ಯಾರನ್ನಾದರೂ ಹತ್ಯೆಗೈದು ಶಾಂತಿ ಕದಡಲು ಪ್ರಯತ್ನಿಸಿದರೆ ಪ್ರಜ್ಞಾವಂತರು ಪ್ರತಿಭಟಿಸಬೇಕು. ಪರಸ್ಪರ ಸಹಾಯ ಹಸ್ತ ಚಾಚಬೇಕು. ಹೀಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ತೆಗೆದುಕೊಂಡಲ್ಲಿ, ಖಂಡಿತ ಈ ರೀತಿ ಘರ್ಷಣೆಗಳು, ಪ್ರತೀಕಾರದ ಹತ್ಯೆಗಳು ಕೊನೆಗಾಣಲು ಸಾಧ್ಯ.

ಸಮಾಜದ ಸೌಹಾರ್ದ ಸಂಸ್ಕೃತಿಗೆ ಧಕ್ಕೆ ತರುವ, ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವ ಯಾವುದೇ ಸಂಘಟನೆಯಾಗಲಿ ಮೊದಲು ಅದನ್ನು ಬುಡ ಸಮೇತ ಕಿತ್ತು ಹಾಕಬೇಕಿದೆ. ಇದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ಇದಕ್ಕೆ ಎಲ್ಲ ಧರ್ಮ, ಜಾತಿ ಜನಾಂಗದವರು ಸಹಕರಿಸಿದಲ್ಲಿ ಮಾತ್ರ ಸಾಧ್ಯವಾಗುತ್ತದೆ ಎನ್ನುವುದು ಎಲ್ಲರೂ ಅರಿಯಬೇಕು.

ಸಮಾಜದ ಎಲ್ಲಾ ಸಮುದಾಯದ ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಮುಖಂಡರು ಇಂಥಹ ಸಮಯದಲ್ಲಿ ಸಂಯಮ ತೋರಬೇಕು. ಕೋಮು ಗಲಭೆ ಎನ್ನುವುದು ಕಾಡಿಗೆ ಹತ್ತಿದ ಬೆಂಕಿಯಂತೆ; ಒಮ್ಮೆ ಹೊತ್ತಿಕೊಂಡರೆ ಅದನ್ನು ನಿಯಂತ್ರಿಸುವುದು ಕಷ್ಟ ಸಾಧ್ಯ. ಅದು ನಾಡಿನ ಎಲ್ಲರನ್ನು ಸುಡುತ್ತದೆ ಎನ್ನುವ ಅರಿವಿರಲಿ. ಇಂಥಹ ಹೊತ್ತಿನಲ್ಲಿ ಗಾಂಧೀಜಿಯವರು ಪ್ರತಿಪಾದಿಸಿದ ಸಾಮರಸ್ಯ ಸಹಬಾಳ್ವೆಯ ಮೌಲ್ಯಗಳ ನೆನೆಯೋಣ. ಹಾಗೇ

ಏನಾದರೂ ಆಗು ಮೊದಲು ಮಾನವನಾಗು

ಹಿಂದು ಮುಸ್ಲಿಮನಾಗು.. ಬೌದ್ಧ ತ್ರೈಪನ್ನ ಆಗು

ಏನಾದರೂ ಆಗು ಮೊದಲು ಮಾನವನಾಗು

ಎಂದು ಸಾರಿದ ನಮ್ಮೆಲ್ಲರ ಮೆಚ್ಚಿನ ಕವಿ ಸಿದ್ಧಯ್ಯ ಪುರಾಣಿಕರನ್ನು, ಅವರ ಕಾವ್ಯವನ್ನು ತಮ್ಮ ಕಂಚಿನ ಕಂಠದಿಂದ ಹಾಡಿ ನಾಡಿನ ಎಲ್ಲಾ ಕನ್ನಡದ ಹೃದಯಗಳಿಗೂ ತಲುಪಿಸಿದ, ಬಾಳಪ್ಪ ಹುಕ್ಕೇರಿ ಅವರನ್ನು ನೆನೆಯೋಣ.

► ಎಚ್.ಕೆ. ಪಾಟೀಲ
ಅಧ್ಯಕ್ಷರು

ಕಳೆದ 8 ವರ್ಷದಲ್ಲಿ ರೂಪಾಯಿ ಮೌಲ್ಯ ಶೇ. 25 ಕುಸಿತ : ಕೇಂದ್ರ ಮಾಹಿತಿ

ನವದೆಹಲಿ : ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಇತ್ತೀಚೆಗೆ ಹೆಚ್ಚುತ್ತಿದೆ. ಕೇಂದ್ರ ಸರ್ಕಾರವೇ ನೀಡಿರುವ ಮಾಹಿತಿ ಪ್ರಕಾರ ಕಳೆದ 8 ವರ್ಷದಲ್ಲಿ ರೂಪಾಯಿ ಮೌಲ್ಯ ಶೇ. 25ರಷ್ಟು ಕುಸಿದಿದೆ. 2014ರಿಂದೀಚೆ ರೂಪಾಯಿ ಮೌಲ್ಯ 16.08 ರೂ ಇಳಿದಿದೆ. 2014ರಲ್ಲಿ ವಿನಿಮಯ ಮಾರುಕಟ್ಟೆಯಲ್ಲಿ ಒಂದು ಡಾಲರ್‌ಗೆ 63.33 ರೂ ದರ ಇತ್ತು. ಈಗ 2022 ಜುಲೈ 11ರಲ್ಲಿ ಅದು 79.41 ರೂ ಆಗಿದೆ. ಈ ಮಾಹಿತಿಯನ್ನು ಹಣಕಾಸು ಸಚಿವಾಲಯ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ ಮುಂದಿಟ್ಟಿದೆ.

ರೋಕಸಭಾ ಸದಸ್ಯರಾದ ದೀಪಕ್ ಬೈಜ್ ಮತ್ತು ವಿಜಯ್ ವಸಂತ್ ಅವರು ಭಾರತದ ರೂಪಾಯಿ ಕರೆನ್ಸಿಯ ಮೌಲ್ಯ ಕುಸಿತದ ಬಗ್ಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರವಾಗಿ ಹಣಕಾಸು ಸಚಿವಾಲಯವು 2014ರಿಂದೀಚೆಗೆ ಪ್ರತಿ ವರ್ಷಾಂತ್ಯದಲ್ಲಿ ರೂಪಾಯಿ ಮೌಲ್ಯ ಎಷ್ಟಿತ್ತೆಂಬ ಮಾಹಿತಿಯನ್ನು ನೀಡಿದೆ. ಅದರ ಪ್ರಕಾರ 2014 ಡಿಸೆಂಬರ್ 31ರಂದು ಡಾಲರ್ ಎದುರು ರೂಪಾಯಿ ಮೌಲ್ಯ 63.33 ಇತ್ತು. 2018ರಲ್ಲಿ ಅದು 69.79 ಕ್ಕೆ ಏರಿತು. 2019ರಲ್ಲಿ 70ರ ಗಡಿ ದಾಟಿತು. ಈಗ ಅದು 80ರ ಗಡಿ ಮುಟ್ಟಿದೆ. ರೂಪಾಯಿ ಮೌಲ್ಯ ಕುಸಿಯಲು ಜಾಗತಿಕ ಅಂಶಗಳು ಕಾರಣ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಭಾರತದ ಷೇರುಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆದಾರರು 14 ಬಿಲಿಯನ್ ಡಾಲರ್ ಬಂಡವಾಳವನ್ನು ಹಿಂತೆಗೆದುಕೊಂಡಿರುವುದೂ ರೂಪಾಯಿ ಮೌಲ್ಯ ಕುಸಿತಕ್ಕೆ ಮತ್ತೊಂದು ಕಾರಣವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.

ರೂಪಾಯಿ ಮೌಲ್ಯ ಕಡಿಮೆಯಾಗಿರುವುದಕ್ಕೆ ಅಷ್ಟೇನೂ ಕಳವಳಪಡುವ ಅಗತ್ಯ ಇಲ್ಲ ಎಂದು ಕೇಂದ್ರ ಸಚಿವ ವಾದಿಸುತ್ತಾರೆ. ವಿದೇಶಿ ವಿನಿಮಯ ಮಾರುಕಟ್ಟೆಯ ಮೇಲೆ ಆರ್‌ಬಿಐ ಯಾವಾಗಲೂ ಒಂದು ಕಣ್ಣಿಟ್ಟೇ ಇರುತ್ತದೆ. ಹೆಚ್ಚೂ ಕಡಿಮೆ ಆದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

80 ರೂ ಗಡಿ ಮುಟ್ಟಿದ ರೂಪಾಯಿ ಫಾರೆನ್ ಮಾರುಕಟ್ಟೆಯಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ 80ರ ಗಡಿ ದಾಟಿದೆ. ರೂಪಾಯಿ ಈ ಹಂತಕ್ಕೆ ಬಂದಿದ್ದು ಇದೇ ಮೊದಲು. ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್ ಬಡ್ಡಿ ದರಗಳನ್ನು ಹೆಚ್ಚಿಸಬಹುದು ಎಂಬ ನಿರೀಕ್ಷೆಯಲ್ಲಿ ಯೂರೋಪ್ ದೇಶಗಳ ಕರೆನ್ಸಿಗಳು ಪುಷ್ಟಿ ಪಡೆದಿದ್ದವು. ಇದರ ಪರಿಣಾಮವಾಗಿ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಅಲ್ಪ ಏರಿಕೆಯಾಗಿತ್ತು. ಆದರೆ ಅದು ತಾತ್ಕಾಲಿಕ ಮಾತ್ರ. ಕೆಲವೇ ಹೊತ್ತಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದೆ. ನಿನ್ನೆ 79.97 ಇದ್ದ ಮೌಲ್ಯ ಇಂದು 80.02ಕ್ಕೆ ಕುಸಿದಿದೆ.

ಮಹಾಮಂಡಳದ ಉಪಮುಖ್ಯಕಾರ್ಯನಿರ್ವಹಣಾಧಿಕಾರಿ (ಪ್ರ) ಯವರ ಜೀರ್ಣೋದ್ಧಾರ ಸಮಾರಂಭ



ಬೆಂಗಳೂರು : ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದಲ್ಲಿ 26ವರ್ಷ ಸುದೀರ್ಘ ಸೇವೆ ಸಲ್ಲಿಸಿದ ಶ್ರೀ ಎಸ್.ಎಸ್. ಬಣಕಾರ ರವರು ಇತ್ತೀಚೆಗೆ ಉಪ ಮುಖ್ಯಕಾರ್ಯನಿರ್ವಹಣಾಧಿಕಾರಿ (ಪ್ರ) ಯಾಗಿ ನಿವೃತ್ತಿಗೊಂಡ ಸಂದರ್ಭದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಮಹಾಮಂಡಳದ ನಿರ್ದೇಶಕರಾದ ಶ್ರೀ ರುದ್ರೇಗೌಡ ರವರು ಶ್ರೀ ಎಸ್.ಎಸ್. ಬಣಕಾರ ರವರನ್ನು ಸನ್ಮಾನಿಸಿ, ಗೌರವಿಸಿದರು. ಮಹಾಮಂಡಳದ ಪರವಾಗಿ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರ ಯವರು ಶ್ರೀ ಎಸ್.ಎಸ್. ಬಣಕಾರ ರವರನ್ನು ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭದಲ್ಲಿ ಮಹಾಮಂಡಳದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಬ್ಯಾಂಕುಗಳಲ್ಲಿ ಪೇಪರ್ ಬಚಕೆ ಬಂದ್: ಗ್ರಾಹಕರಿಗೆ ಇ-ರಶೀದಿ ನೀಡುವಂತೆ ಆರ್‌ಬಿಐ ಆದೇಶ

ನವದೆಹಲಿ : ದೇಶದಲ್ಲಿ ಕಾಗದದ ಬಳಕೆ ಕಡಿಮೆ ಮಾಡಲು ಪ್ರತಿಯೊಂದು ವಲಯದಲ್ಲೂ ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಭಾರತೀಯ ರೈಲ್ವೆ ಆಗಿರಲಿ ಅಥವಾ ವಿದ್ಯುಚ್ಛಕ್ತಿ ಇಲಾಖೆಯಾಗಿರಲಿ, ಭಾರತೀಯ ವಿಮಾನಯಾನ ವಲಯವು ಎಲ್ಲೆಡೆ ಕಾಗದದ ಕನಿಷ್ಠ ಬಳಕೆಗೆ ಗಮನ ಹರಿಸುತ್ತಿದೆ.

ಅದರಂತೆ, ಹಲವು ನಗರಗಳಲ್ಲಿ ವಿದ್ಯುತ್ ಇಲಾಖೆಯು ವಿದ್ಯುತ್ ಬಿಲ್ ಪೇಪರ್ ರಹಿತವಾಗಿ ಪೇಪರ್ ಬಳಸುವಂತೆ ಮಾಡಿದೆ. ಅದೇ ಸಮಯದಲ್ಲಿ, ರೈಲ್ವೆಯು ತನ್ನ ಕೆಲಸಗಳನ್ನು ದೊಡ್ಡ ಪ್ರಮಾಣದಲ್ಲಿ ಕಾಗದ ರಹಿತವಾಗಿ ಮಾಡುವಲ್ಲಿ ನಿರತವಾಗಿದೆ. ಇನ್ನು ವಿಮಾನಯಾನ ವಲಯದಲ್ಲೂ ಕಾಗದ ರಹಿತ ಯೋಜನೆಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ.

ಬ್ಯಾಂಕುಗಳಿಂದ ಪೇಪರ್ ಕಣ್ಮರೆಯಾಗಲಿದೆ : ಈಗ ಭಾರತದ ಬ್ಯಾಂಕಿಂಗ್ ಕ್ಷೇತ್ರವನ್ನು ಪೇಪರ್‌ಲೆಸ್ ಮಾಡುವ ಆಲೋಚನೆಯನ್ನೂ ಪರಿಗಣಿಸಲಾಗುತ್ತಿದೆ. ಇದು ಸಂಭವಿಸಿದಲ್ಲಿ ನೀವು ಬ್ಯಾಂಕಿನಲ್ಲಿ ಕಾಗದವನ್ನು ಬಳಸಲು ಸಾಧ್ಯವಾಗುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಈ ಆದೇಶ ನೀಡಿದ್ದು, ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ತಮ್ಮ ಶಾಖೆಗಳಲ್ಲಿ ಕಾಗದದ ಬಳಕೆಯನ್ನು ನಿಲ್ಲಿಸಬೇಕು ಎಂದು ಹೇಳಿದೆ. ಆರ್‌ಬಿಐ ಬ್ಯಾಂಕಿಂಗ್ ರೆಗ್ಯುಲೇಟರ್‌ಗೆ ಒಪ್ಪಿಗೆ ನೀಡಿದರೆ, ಬ್ಯಾಂಕಿನ ಶಾಖೆಗಳಲ್ಲಿ ಕಾಗದದ ಬಳಕೆ ಸಂಪೂರ್ಣವಾಗಿ ಎಲೆಕ್ಟ್ರಾನಿಕ್ ಆಗುತ್ತದೆ.

ಎಟಿಎಂನಿಂದ ಇ-ರಶೀದಿ ಲಭ್ಯ : ಕಾಗದವನ್ನು ಸಂಪೂರ್ಣವಾಗಿ ತೆಗೆದುಹಾಕುವುದರ ಜೊತೆಗೆ, ಎಟಿಎಂನಲ್ಲಿ ಇ-ರಶೀದಿಯನ್ನು ನೀಡುವ ಬಗ್ಗೆ ನೀವು ಪರಿಗಣಿಸಬಹುದು. ಈಗ ಪೇಪರ್ ರಶೀದಿ ನೀಡುವ ಬದಲು ಇ-ರಶೀದಿ



ಸಿಗುತ್ತದೆ. ಬ್ಯಾಂಕಿನ ಶಾಖೆಗಳಲ್ಲಿ ಎಲ್ಲಾ ರೀತಿಯ ಕಾಗದಗಳನ್ನು ಬಳಸುವುದು ಮುಗಿದ ನಂತರ, ನೀವು ಬ್ಯಾಂಕಿನ ಸಾಫ್ಟ್‌ವೇರ್ ಸಹಾಯದಿಂದ ನಿಮ್ಮ ಕೆಲಸವನ್ನು ಮಾಡಬೇಕಾಗುತ್ತದೆ.

ಅಭಿಪ್ರಾಯ ಕೇಳಿದ ಆರ್‌ಬಿಐ : ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ತಗ್ಗಿಸಲು ಉತ್ತಮ ಅಭ್ಯಾಸಗಳ ಆಧಾರದ ಮೇಲೆ ಕಾರ್ಯತಂತ್ರವನ್ನು ರೂಪಿಸಲು ಬಯಸುತ್ತದೆ ಎಂದು ರಿಸರ್ವ್ ಬ್ಯಾಂಕ್ ಹವಾಮಾನ ಅಪಾಯ

ಮತ್ತು ಸುಸ್ಥಿರ ಹಣಕಾಸು ಕುರಿತ ಚರ್ಚಾ ಪ್ರಬಂಧದಲ್ಲಿ ಹೇಳಿದೆ. ಕೇಂದ್ರೀಯ ಬ್ಯಾಂಕ್ ಜಾಗತಿಕ ಸಂಸ್ಥೆಗಳು ಮತ್ತು ಇತರ ಅಂತರರಾಷ್ಟ್ರೀಯ ವೇದಿಕೆಗಳ ಅನುಭವದ ಲಾಭವನ್ನು ಪಡೆಯುತ್ತಿದೆ.

ಪರಿಸರ ಸ್ನೇಹಿ ಕಾರ್ಯನಿರ್ವಹಣೆ : ರಿಸರ್ವ್ ಬ್ಯಾಂಕ್ ರಿಸರ್ವ್ ಬ್ಯಾಂಕ್ ನಿಯಂತ್ರಿತ ಘಟಕಗಳಿಗೆ ಸಮಗ್ರ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದೆ. ಹವಾಮಾನ ಬದಲಾವಣೆಯ ಅಪಾಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕಾರ್ಯತಂತ್ರವನ್ನು ಸಿದ್ಧಪಡಿಸಲಾಗುವುದು. ಬ್ಯಾಂಕಿಂಗ್ ಪ್ರಕ್ರಿಯೆಗಳನ್ನು ಹೆಚ್ಚು ಪರಿಸರ ಸ್ನೇಹಿಯಾಗಿ ಮಾಡುವ ಮೂಲಕ, ತನ್ನ ಕಾರ್ಯಾಚರಣೆಗಳಲ್ಲಿ ಕಾಗದದ ಬಳಕೆಯನ್ನು ತೆಗೆದುಹಾಕುವ ಮೂಲಕ ತನ್ನ ಶಾಖೆಗಳನ್ನು ಹಸಿರು ಶಾಖೆಗಳಾಗಿ ಪರಿವರ್ತಿಸಲು ಪರಿಗಣಿಸುತ್ತದೆ.

ಆರ್‌ಬಿಐ ಸೆಪ್ಟೆಂಬರ್ 30 ರೊಳಗೆ ಚರ್ಚಾ ಪತ್ರಿಕೆಯ ಕುರಿತು ಕಾಮೆಂಟ್‌ಗಳನ್ನು ಆಹ್ವಾನಿಸಿದೆ. ಇ-ರಶೀದಿಗಳನ್ನು ಪ್ರಚಾರ ಮಾಡುವ ವಿಧಾನಗಳನ್ನು ಪರಿಗಣಿಸಬಹುದು. ಭಾರತೀಯ ಬ್ಯಾಂಕ್ ಅಸೋಸಿಯೇಷನ್ ಸುಸ್ಥಿರ ಹಣಕಾಸು ಕ್ಷೇತ್ರದಲ್ಲಿ ಹವಾಮಾನ ಅಪಾಯ ಮತ್ತು ಸಾಮರ್ಥ್ಯ ನಿರ್ಮಾಣದ ಕುರಿತು ಕಾರ್ಯಕಾರಿ ಗುಂಪನ್ನು ಸ್ಥಾಪಿಸಬಹುದು ಎಂದು ಅದು ಸೂಚಿಸಿದೆ.

ಟೆಕ್ನಾಟೈಲ್ ಮ್ಯಾನುಫ್ಯಾಕ್ಚರರ್ಸ್ ಕೋ-ಆಪರೇಟಿವ್ ಬ್ಯಾಂಕ್ : 58ನೇ ವಾರ್ಷಿಕ ಮಹಾಸಭೆ

ದೊಡ್ಡಬಳ್ಳಾಪುರ : ದಿನಾಂಕ : 24.06.2022ರಂದು ನಗರದ ಟೆಕ್ನಾಟೈಲ್ ಮ್ಯಾನುಫ್ಯಾಕ್ಚರರ್ಸ್ ಕೋ-ಆಪರೇಟಿವ್ ಬ್ಯಾಂಕಿನ 2021-22ನೇ ಸಾಲಿನ 58ನೇ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಕೆ.ಪಿ.ವಾಸುದೇವ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಜಿ. ಮಂಜುನಾಥ, ನಿರ್ದೇಶಕರುಗಳಾದ ಪಿ.ಸಿ. ವೆಂಕಟೇಶ್, ಎ.ಆರ್. ಶಿವಕುಮಾರ್, ಎ.ಎಸ್. ಕೇಶವ, ಕೆ.ಜಿ.ಗೋಪಾಲ್, ಡಿ. ಪ್ರಶಾಂತ್ ಕುಮಾರ್, ನಾರಾಯಣ್ ಎನ್.ನಾಯ್ಡು, ಬಿ.ಆರ್. ಉಮಾಕಾಂತ್, ಎ. ಗಿರಿಜಾ, ಡಾ.ಆರ್. ಇಂದಿರಾ, ವೃತ್ತಿಪರ ನಿರ್ದೇಶಕರಾದ ಎ.ಆರ್. ನಾಗರಾಜನ್, ಕೆ.ಎಂ. ಕೃಷ್ಣಮೂರ್ತಿ, ಪ್ರಭಾರ ವ್ಯವಸ್ಥಾಪಕಿ ಎ.ಎಸ್.ಪುಷ್ಪಲತಾ, ಬ್ಯಾಂಕಿನ ಸದಸ್ಯರು, ಗ್ರಾಹಕರು, ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.



ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಮಾಹಿತಿ ತಂತ್ರಜ್ಞಾನ ವಿಷಯವಾಗಿ ದಿನಾಂಕ : 26.08.2022ರಂದು ಒಂದು ದಿನದ ರಾಜ್ಯಮಟ್ಟದ ತರಬೇತಿ ಶಿಬಿರ

ಆಧುನಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ದಿನನಿತ್ಯ ಹೊರಬರುತ್ತಿದ್ದು, ಅದಕ್ಕೆ ಅನುಗುಣವಾಗಿ ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳು ಅವುಗಳನ್ನು ಅಳವಡಿಸಿಕೊಂಡು ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ದಿನಾಂಕ : 26.08.2022ರಂದು B2B infomedia ಸಂಸ್ಥೆಯೊಂದಿಗೆ ಮಹಾಮಂಡಳವು ಬೆಂಗಳೂರಿನ “Hotel Lalit Ashok”, Kalinga II, Kumar Park, High Grounds, Bangalore-560 001. ಇಲ್ಲಿ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.

ಈ ತರಬೇತಿ ಶಿಬಿರದಲ್ಲಿ ಆಧುನಿಕ ಬ್ಯಾಂಕಿಂಗ್ ವಿಷಯಗಳ ಕುರಿತು ಉಪನ್ಯಾಸ ನೀಡಿ, ಚರ್ಚಿಸಲಾಗುವುದು. ಈ ವಿಚಾರ ಸಂಕರಣದಲ್ಲಿ ಬ್ಯಾಂಕಿನ “ಮಾಹಿತಿ ತಂತ್ರಜ್ಞಾನ ಅಧಿಕಾರಿ” (I.T. Head) ಸೇರಿ ಒಂದು ಬ್ಯಾಂಕಿನಿಂದ ಮೂವರು ಪ್ರತಿನಿಧಿಗಳು ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಸದರಿ ತರಬೇತಿ ಶಿಬಿರವನ್ನು ದಿನಾಂಕ : 26.08.2022ರಂದು ಬೆಳಿಗ್ಗೆ 08.30 ಗಂಟೆಗೆ ಉಪಹಾರ ಮತ್ತು ನೋಂದಣಿಯೊಂದಿಗೆ ಪ್ರಾರಂಭಿಸಲಾಗುವುದು. ಈ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಪ್ರತಿನಿಧಿಗಳು ದಿನಾಂಕ : 20.08.2022ರೊಳಗಾಗಿ ಮಹಾಮಂಡಳದ ಇ-ಮೇಲ್ ವಿಳಾಸ : kscubfed@gmail.comಗೆ ಕಳುಹಿಸಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ನೇರವಾಗಿ ಬಂದ ಪ್ರತಿನಿಧಿಗಳಿಗೆ ಪ್ರವೇಶ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಅಧಿಕಾರಿಗಳಾದ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9110642779) ರವರುಗಳನ್ನು ಸಂಪರ್ಕಿಸಬೇಕೆಂದು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರ ಯವರು ತಿಳಿಸಿರುತ್ತಾರೆ.

ಮಹಾಮಂಡಳವು ನಡೆಸುತ್ತಿರುವ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್ (ಡಿಯುಸಿಬಿಎಂ)ನ 8ನೇ ಬ್ಯಾಚ್‌ನ ಸಂಪರ್ಕ (ಕಾಂಟ್ಯಾಕ್ಟ್ ಕ್ಲಾಸ್) ತರಗತಿಗಳು ದಿನಾಂಕ : 23.07.2022 ಮತ್ತು 24.07.2022ರಂದು ಜರುಗಿದವು



ಬೆಳಗಾವಿ : ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್ (ಡಿಯುಸಿಬಿಎಂ)ನ 8ನೇ ಬ್ಯಾಚ್‌ನ ಸಂಪರ್ಕ (ಕಾಂಟ್ಯಾಕ್ಟ್ ಕ್ಲಾಸ್) ತರಗತಿಗಳು ದಿನಾಂಕ:23 ಮತ್ತು 24ನೇ ಜುಲೈ 2022ರಂದು ಮಹಾಮಂಡಳದ ಬೆಳಗಾವಿ ಪ್ರಾಂತೀಯ ಕಛೇರಿಯಲ್ಲಿ ಜರುಗಿದವು.

ಮೊದಲ ಸಂಬಳ : ಇವು ನೆನಪಿರಲಿ

► ರಾಜೀಶ್‌ಕುಮಾರ್ ಟಿ.ಆರ್. (ಚಾರ್ಟರ್ಡ್ ಅಕೌಂಟೆಂಟ್)

ಕೆಲಸಕ್ಕೆ ಸೇರಿದ ನಂತರ, ಮೊದಲ ಸಂಬಳದಲ್ಲಿ ಅಮ್ಮನಿಗೆ ಒಡವೆ ಮಾಡಿಸಿ ಕೊಡಬೇಕು, ತಂದೆಗೊಂದು ಒಳ್ಳೆಯ ಸ್ಕೂಟರ್ ಕೊಡಿಸಬೇಕು, ತಂಗಿಗೊಂದು ಡ್ರೆಸ್ ಕೊಡಿಸಬೇಕು, ಅಜ್ಜ-ಅಜ್ಜಿಗೆ ಒಳ್ಳೆಯ ತಟ್ಟೆ ತಂದುಕೊಡಬೇಕು... ಹೀಗೆ ಪ್ರತಿಯೊಬ್ಬರಿಗೂ ಮೊದಲ ಸಂಬಳವನ್ನು ಖರ್ಚು ಮಾಡುವ ಬಗ್ಗೆ ಹಲವು ಕನಸುಗಳಿರುತ್ತವೆ.

ಆದರೆ ಕೆಲಸಕ್ಕೆ ಸೇರಿ, ಮೊದಲ ಸಂಬಳ ಪಡೆದಾಗ ಬಹುತೇಕರಿಗೆ ಅದನ್ನು ಹೇಗೆ ನಿರ್ವಹಣೆ ಮಾಡಬೇಕು ಎನ್ನುವ ಅಂದಾಜಿರುವುದಿಲ್ಲ. ನಮ್ಮ ಶಿಕ್ಷಣವು ಹಣಕಾಸು ನಿರ್ವಹಣೆಯ ಬಗ್ಗೆ ಅಷ್ಟೇನೂ ತಿಳಿಸಿಕೊಡುವುದಿಲ್ಲ. ಹೀಗಾಗಿ, ಅನೇಕರು ಈ ಹಂತದಲ್ಲಿ ಎಡವುತ್ತಾರೆ. ಹಾಗಾದರೆ ಮೊದಲ ಸಂಬಳದ ಹಣವನ್ನು ಅರ್ಥಪೂರ್ಣವಾಗಿ ಖರ್ಚು ಮಾಡುವುದು ಹೇಗೆ?

1. ಹೂಡಿಕೆ ಆರಂಭಿಸಿ : ಗುಬ್ಬಿಟ್ಟಿಗೊಂದು ಧಾನ್ಯದ ಒಂದೊಂದೇ ಕಾಳನ್ನು ಹೆಕ್ಕಿ ಹೆಕ್ಕಿ ಡಬ್ಬದಲ್ಲಿ ಇಡುತ್ತಿತ್ತು. ಕೆಲವು ದಿನಗಳ ನಂತರ ಆ ಡಬ್ಬ ಪೂರ್ಣ ಧಾನ್ಯ ಸಂಗ್ರಹವಾಗಿತ್ತು ಎನ್ನುವ ಕಥೆಯನ್ನು ನೀವು ಬಾಲ್ಯದಲ್ಲಿ ಕೇಳಿರಬೇಕಲ್ಲಾ ? ಹೌದು ಹನಿ ಹನಿ ಕೂಡಿದರೆ ಹಳ್ಳ ಎನ್ನುವ ಮಾತಿನಂತೆ ಸಣ್ಣ ಪ್ರಮಾಣದಲ್ಲಾದರೂ ಸರಿ ಹೂಡಿಕೆಯನ್ನು ಮೊದಲ ಸಂಬಳದಿಂದಲೇ ಆರಂಭಿಸಬೇಕು. ನಿಮ್ಮ ಸಂಬಳ ರೂ.15ಸಾವಿರ, ರೂ.20ಸಾವಿರ ಇದ್ದರೂ ಸರಿ ಒಂದಿಷ್ಟು ಉಳಿತಾಯ ಮಾಡಲು ಶುರು ಮಾಡಬೇಕು. ಹೆಚ್ಚು ರಿಸ್ಕ್ ಇರುವ ಹೂಡಿಕೆ ಬೇಡ, ಸುರಕ್ಷತೆ ಇರುವ ಹಾಗೂ ಸರ್ಕಾರದ ಒತ್ತಾಸೆ ಸಿಗುವ ಹೂಡಿಕೆ ಇದ್ದರೆ ಒಳ್ಳೆಯದು ಎನ್ನುವವರು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಖಾತೆ ತೆರೆದು ಹೂಡಿಕೆ ಆರಂಭಿಸಬಹುದು. ಈ ಖಾತೆಯನ್ನು ಅಂಚೆ ಕಚೇರಿ ಅಥವಾ ಆಯ್ದ ಬ್ಯಾಂಕುಗಳಲ್ಲಿ ತೆರೆಯಬಹುದು. ಪಿಪಿಎಫ್‌ನಲ್ಲಿ ಪ್ರತಿ ವರ್ಷ ಮಾಡಬೇಕಿರುವ ಕನಿಷ್ಠ ಹೂಡಿಕೆ ಕೇವಲ ರೂ.500. ಇನ್ನು ಪಿಪಿಎಫ್ ಜೊತೆ ಎನ್‌ಪಿಎಸ್, ಅಂದರೆ ರಾಷ್ಟ್ರೀಯ ಪಿಂಚಣಿ ಯೋಜನೆ, ಹೂಡಿಕೆ ಪರಿಗಣಿಸಬಹುದು. ನಿವೃತ್ತಿ ಜೀವನಕ್ಕೆ ಇದರಿಂದ ನೆರವಾಗುತ್ತದೆ. ಸ್ವಲ್ಪ ರಿಸ್ಕ್ ಇದ್ದರೂ ತೊಂದರೆಯಿಲ್ಲ ಹೆಚ್ಚು ಲಾಭ ಸಿಗುವ ಕಡೆ ತೊಡಗಿಸಬೇಕು ಎನ್ನುವವರು ಈಕ್ವಿಟಿ ಮ್ಯೂಚುವಲ್ ಫಂಡ್ ಮತ್ತು ಷೇರು ಮಾರುಕಟ್ಟೆ ಹೂಡಿಕೆ ಮಾಡಬಹುದು. ಮ್ಯೂಚುವಲ್ ಫಂಡ್ ಮತ್ತು ಷೇರು ಮಾರುಕಟ್ಟೆಯಲ್ಲಿ ಸಣ್ಣ ಮೊತ್ತ ಅಂದರೆ ರೂ.100ರಿಂದಲೂ ಹೂಡಿಕೆ ಸಾಧ್ಯ. ನೆನಪಿಡಿ ಎಷ್ಟು ಬೇಗ ಹೂಡಿಕೆ ಆರಂಭಿಸುತ್ತಿರೋ ನಿಮಗೆ ಅಷ್ಟು ಹೆಚ್ಚು ಅನುಕೂಲವಾಗುತ್ತದೆ. ಹೂಡಿಕೆ ತಡವಾದರೆ ನಿವೃತ್ತಿಗೆ ಬೇಕಿರುವ ದೊಡ್ಡ ಮೊತ್ತದ ಉಳಿತಾಯದ ಗಂಟು ಮಾಡಿಕೊಳ್ಳುವುದು ಕಷ್ಟ.

2. ವಿಮೆ ತೆಗೆದುಕೊಳ್ಳಿ : ಕೆಲಸಕ್ಕೆ ಸೇರಿದ ನಂತರದಲ್ಲಿ ಮಾಡಬೇಕಿರುವ ಅತ್ಯಂತ ಮುಖ್ಯವಾದ ಕೆಲಸ ಅವಧಿ ವಿಮೆ ಮತ್ತು ಆರೋಗ್ಯ ವಿಮೆ ಪಡೆದುಕೊಳ್ಳುವುದು. ಉಳಿತಾಯ ಮತ್ತು ಹೂಡಿಕೆಯ ಹಾದಿ ಸುಗಮವಾಗಿರ ಬೇಕಾದರೆ ಈ ಎರಡು ವಿಮೆಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಿ. ಅವಧಿ ವಿಮೆಯು ವ್ಯಕ್ತಿ ಆಕಸ್ಮಿಕವಾಗಿ ಮೃತಪಟ್ಟ ಸಂದರ್ಭದಲ್ಲಿ ಆತನ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುತ್ತದೆ. 21 ರಿಂದ 23ನೆಯ ವಯಸ್ಸಿನ ವ್ಯಕ್ತಿ ವಾರ್ಷಿಕ



ಸುಮಾರು ರೂ. 8 ಸಾವಿರದಿಂದ ರೂ.10 ಸಾವಿರದವರೆಗೆ ಪ್ರೀಮಿಯಂ ಪಾವತಿಸಿ ಸುಮಾರು ರೂ.1 ಕೋಟಿ ಕವರೇಜ್ ಇರುವ ಅವಧಿ ವಿಮೆ ಪಡೆಯಬಹುದು. ಇನ್ನು ಆರೋಗ್ಯ ವಿಮೆ ಸಹ ಬಹಳ ಮುಖ್ಯ. ಅನಾರೋಗ್ಯ ಉಂಟಾದಾಗ ಉಳಿತಾಯದ ದುಡ್ಡನ್ನೆಲ್ಲ ಆಸ್ಪತ್ರೆಗೆ ಕಟ್ಟುವ ಬದಲು ಸಣ್ಣ ಮೊತ್ತದ ಪ್ರೀಮಿಯಂ ಕಟ್ಟಿ ಅಗತ್ಯವಿದ್ದಾಗ ಆರೋಗ್ಯ ವಿಮೆಯ ಸೌಲಭ್ಯ ಪಡೆದುಕೊಳ್ಳುವುದು ಜಾಣತನ.

3. ಮನೆಯ ಜವಾಬ್ದಾರಿ ತೆಗೆದುಕೊಳ್ಳಿ : ಕೆಲಸಕ್ಕೆ ಸೇರಿ ದುಡಿಯಿ ಆರಂಭಿಸುವತನಕ ತಂದೆ-ತಾಯಿ ನಿಮ್ಮ ಎಲ್ಲೆಗಾಗಿ ಶ್ರಮಿಸಿರುತ್ತಾರೆ. ಮನೆಯ ಹಣಕಾಸಿನ ಅಗತ್ಯಗಳನ್ನು ಅವರು ಪೂರೈಸಿರುತ್ತಾರೆ. ಆದರೆ ಕೆಲಸಕ್ಕೆ ಸೇರಿದ ತಕ್ಷಣ ಈ ಜವಾಬ್ದಾರಿಯನ್ನು ಸ್ವಯಂ ಪ್ರೇರಣೆಯಿಂದ ನಿಮ್ಮ ಹೆಗಲಿಗೇರಿಸಿಕೊಳ್ಳಿ. ದುಡಿಯಲು ಆರಂಭಿಸಿದ ಮೇಲೆ ನಿಮ್ಮ ಅಗತ್ಯಗಳಿಗೆ ತಂದೆ-ತಾಯಿಯಿಂದ ಹಣಕಾಸು ನೆರವು ಪಡೆಯುವುದನ್ನು ತಪ್ಪಿಸಿ. ಹೀಗೆ ಮಾಡುವುದರಿಂದ ವ್ಯವಹಾರ ಜ್ಞಾನ ಹೆಚ್ಚುತ್ತದೆ. ಯಾವುದಕ್ಕೆ ಖರ್ಚು ಮಾಡಬೇಕು, ಯಾವುದಕ್ಕೆ ಮಾಡಬಾರದು ಎನ್ನುವ ವಿವೇಚನೆ ಬರುತ್ತದೆ.

4. ಪೋಷಕರಿಗೆ ಉಡುಗೊರೆ ನೀಡಿ : ಮೊದಲ ಸಂಬಳ ಅನ್ನೋದು ಒಂದು ಭಾವನಾತ್ಮಕ ವಿಚಾರ. ಇದರಲ್ಲಿ ಪೋಷಕರಿಗೆ ಉಡುಗೊರೆ ಕೊಡುವುದನ್ನು ಮರೆಯಬೇಡಿ. ಉಡುಗೊರೆಯ ಮೌಲ್ಯ ಎಷ್ಟು ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅದು ಕಡಿಮೆ ಬೆಲೆಯದಾದರೂ ಸರಿಯೇ ಪ್ರೀತಿಯಿಂದ ನಿಮ್ಮ ಪ್ರೀತಿಪಾತ್ರರಿಗೊಂದು ಗಿಫ್ಟ್ ಕೊಡಿ.

5. ದಾನ ಮಾಡಿ : ದಾನ ಮಾಡಲು ಬೇಕಾದ ದೊಡ್ಡ ಸಂಬಳ ಇಲ್ಲ ಎನ್ನುವ ಮನಃಸ್ಥಿತಿ ಬೇಡಿ. ನಿಮ್ಮ ಆದಾಯದ ಕನಿಷ್ಠ ಶೇ.1ರಷ್ಟನ್ನಾದರೂ ದಾನಕ್ಕೆ ಮೀಸಲಿಡಿ. ನೀವು ಹತ್ತಿಪ್ಪತ್ತು ಸಾವಿರ ರೂಪಾಯಿ ಸಂಬಳ ಪಡೆದರೂ ಅದರಲ್ಲಿ ಇನ್ನೂರರಿಂದ ಐನೂರು ರೂಪಾಯಿ ದಾನಕ್ಕೆ ಮೀಸಲಿಡುವುದು ಕಷ್ಟವಾಗಲಿಕ್ಕಿಲ್ಲ. ದುಡಿಯುವ ಸಮಯದಲ್ಲಿ ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಹಿಂದಿರುಗಿಸುವ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು.



ಆದಾಯ ತೆರಿಗೆ ರಿಫಂಡ್ ಎಂದರೇನು? ಹೇಗೆ? ಪಡೆಯಲು ಇರುವ ಅರ್ಹತೆ ಏನು?

» ಮಯೂರಿ ಎನ್.

ನಾನು ಪಾವತಿ ಮಾಡಿದ ಆದಾಯ ತೆರಿಗೆ ಹಾಗೂ ನಿಜವಾಗಿ ಪಾವತಿ ಮಾಡಬೇಕಾದ ಆದಾಯ ತೆರಿಗೆಯ ನಡುವೆ ವ್ಯತ್ಯಾಸವಿದ್ದ ಸಂದರ್ಭದಲ್ಲಿ ಆದಾಯ ತೆರಿಗೆ ರಿಫಂಡ್ ಅನ್ನು ಮಾಡಲಾಗುತ್ತದೆ. ನೀವು ಪಾವತಿ ಮಾಡಿದ ಆದಾಯ ತೆರಿಗೆ ನೀವು ನಿಜವಾಗಿ ಪಾವತಿ ಮಾಡಬೇಕಾದ ಆದಾಯ ತೆರಿಗೆಗಿಂತ ಅಧಿಕವಾಗಿದ್ದರೆ ಮಾತ್ರ ಆದಾಯ ತೆರಿಗೆ ರಿಫಂಡ್ ಮಾಡಲಾಗುತ್ತದೆ.

ಇದಕ್ಕಾಗಿ ಫಾರ್ಮ್ 30 ಅನ್ನು ಬಳಕೆ ಮಾಡಲಾಗುತ್ತದೆ. ಆದಾಯ ತೆರಿಗೆ ಹಾಗೂ ಇತರೆ ನೇರ ತೆರಿಗೆ ನಿಯಮದ ಪ್ರಕಾರ ಈ ಹಿಂದೆ ಹೇಳಿದಂತೆ ನೀವು ಪಾವತಿ ಮಾಡಿದ ಮೊತ್ತ ಅಧಿಕವಾಗಿದ್ದರೆ ಮಾತ್ರ ರಿಫಂಡ್ ಲಭ್ಯವಾಗುತ್ತದೆ. ಈ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 237 ಮತ್ತು 245 ಅಡಿಯಲ್ಲಿ ಬರುತ್ತದೆ. ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಿದರೆ ನೀವು ಆದಾಯ ತೆರಿಗೆ ರಿಫಂಡ್ ಅನ್ನು ಪಡೆಯಲು ಸಾಧ್ಯವಾಗಲಿದೆ.

ಸಾಮಾನ್ಯವಾಗಿ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಮಾಡಲು ಪ್ರತಿ ವರ್ಷದ ಜುಲೈ 31 ಕೊನೆಯ ದಿನಾಂಕವಾಗಿದೆ. ಸರ್ಕಾರ ಗಡುವು ವಿಸ್ತರಣೆ ಮಾಡಿದರೆ ಮಾತ್ರ ಈ ಅವಧಿಯು ಅಧಿಕವಾಗಲಿದೆ. ಇಲ್ಲವಾದರೆ ಪ್ರತಿ ವರ್ಷ ಜುಲೈ 31 ಐಟಿಆರ್ ಫೈಲಿಂಗ್ ಕೊನೆಯ ದಿನವಾಗಿದೆ. ಹಾಗಾದರೆ ನಾವು ಆದಾಯ ತೆರಿಗೆ ರಿಫಂಡ್ ಪಡೆಯುವುದು ಹೇಗೆ? ಎಷ್ಟು ರಿಫಂಡ್ ಅನ್ನು ಪಡೆಯಲು ಸಾಧ್ಯವಾಗಲಿದೆ, ಅದನ್ನು ಕೈಮ್ ಮಾಡುವುದು ಹೇಗೆ ಎಂಬ ಮೊದಲಾದ ಮಾಹಿತಿಯನ್ನು ನಾವು ಇಲ್ಲಿ ವಿವರಿಸಿದ್ದೇವೆ ಮುಂದೆ ಓದಿ...

ಆದಾಯ ತೆರಿಗೆ ರಿಫಂಡ್ ಪಡೆಯಲು ಅರ್ಹತೆಯೇನು?

- ನೀವು ಪಾವತಿ ಮಾಡಿದ ಆದಾಯ ತೆರಿಗೆ ನೀವು ನಿಜವಾಗಿ ಆ ಹಣಕಾಸು ವರ್ಷದಲ್ಲಿ ಪಾವತಿ ಮಾಡಬೇಕಾದ ಹಣಕ್ಕಿಂತ ಅಧಿಕವಾಗಿದ್ದರೆ ನೀವು ಆದಾಯ ತೆರಿಗೆ ರಿಫಂಡ್ ಪಡೆಯಲು ಅರ್ಹರಾಗುತ್ತೀರಿ.
- ನಿಮ್ಮ ಟಿಡಿಎಸ್, ಸೆಕ್ಯೂರಿಟೀಸ್, ಡಿಬೆಂಚರ್, ಲಾಭಾಂಶ ಮೊದಲ ಬಡ್ಡಿಯು ಪಾವತಿಸಬೇಕಾದ ತೆರಿಗೆಗಿಂತ ಅಧಿಕವಾಗಿದ್ದರೆ, ರಿಫಂಡ್ ಪಡೆಯಲು ಅರ್ಹರಾಗುತ್ತೀರಿ.
- ನೀವು ಪಾವತಿ ಮಾಡಬೇಕಾದ ಆದಾಯ ತೆರಿಗೆಗಿಂತ ಅಧಿಕ ತೆರಿಗೆಯನ್ನು ವಿಧಿಸಿದ್ದರೆ ನೀವು ಆದಾಯ ತೆರಿಗೆ ರಿಫಂಡ್ ಪಡೆಯುವ ಅರ್ಹತೆಯನ್ನು ಹೊಂದಿರುತ್ತೀರಿ.
- ಬೇರೆ ದೇಶದಲ್ಲಿ ಇರುವ ಭಾರತೀಯರು ದುಪ್ಪಟ್ಟು ಆದಾಯ ತೆರಿಗೆಯನ್ನು ಪಾವತಿಸುವುದನ್ನು ತಪ್ಪಿಸಲು ಭಾರತ ಸರ್ಕಾರ ಕೆಲವು ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಒಂದು ವೇಳೆ ಬೇರೆ ದೇಶದಲ್ಲಿಯೂ ನಿಮಗೆ ತೆರಿಗೆ ವಿಧಿಸಿದ್ದರೆ, ಭಾರತದಲ್ಲಿಯೂ ತೆರಿಗೆ ವಿಧಿಸಿದ್ದರೆ ನೀವು ರಿಫಂಡ್ ಪಡೆಯಲು ಅರ್ಹರಾಗಿರುತ್ತೀರಿ.
- ನೀವು ತೆರಿಗೆ ಮುಕ್ತ ಹೂಡಿಕೆಯನ್ನು ಮಾಡಿದ್ದರೆ, ಅದನ್ನು ತೆರಿಗೆ ಪಾವತಿ ಮಾಡುವ ವೇಳೆ ಡಿಕ್ಲೇರ್ ಮಾಡಿಲ್ಲದಿದ್ದರೆ ರಿಫಂಡ್ ಪಡೆಯಬಹುದು.

ನಾವು ವಾಪಾಸ್ ಪಡೆಯಬಹುದಾದ ಮೊತ್ತ ಎಷ್ಟು, ಪ್ರಕ್ರಿಯೆ ಹೇಗೆ?

ನೀವು ಆದಾಯ ತೆರಿಗೆ ರಿಫಂಡ್ ಪಡೆಯಬೇಕಾದರೆ ಮೊದಲು ನಾವು



ಎಷ್ಟು ಆದಾಯ ತೆರಿಗೆ ಪಾವತಿ ಮಾಡಬೇಕಾಗಿದೆ ಎಂಬುವುದನ್ನು ಲೆಕ್ಕ ಹಾಕಿಕೊಳ್ಳಬೇಕು. ನೀವು ಪಾವತಿ ಮಾಡಿದ ಆದಾಯ ತೆರಿಗೆಯು ನೀವು ನಿಜವಾಗಿ ಪಾವತಿ ಮಾಡಬೇಕಾದ ಆದಾಯ ತೆರಿಗೆಗಿಂತ ಅಧಿಕವಾಗಿದ್ದರೆ ಮಾತ್ರ ನೀವು ರಿಫಂಡ್ ಪಡೆಯಲು ಸಾಧ್ಯವಾಗಲಿದೆ. ಬೆಂಗಳೂರಿನ ಕೇಂದ್ರೀಕೃತ ಸಂಸ್ಕರಣಾ ಕೇಂದ್ರದಲ್ಲಿ (CPC) ಹಾಜರಿರುವ ಆದಾಯ ತೆರಿಗೆ ಅಧಿಕಾರಿಗಳು ಆದಾಯ ತೆರಿಗೆ (IT) ಮರುಪಾವತಿಯನ್ನು ಪ್ರಕ್ರಿಯೆಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಒಬ್ಬ ವ್ಯಕ್ತಿ ಐಟಿಆರ್ ಅನ್ನು ಫೈಲ್ ಮಾಡಿದ ಬಳಿಕ ಅಧಿಕಾರಿಗಳು ಮರುಪಾವತಿಯನ್ನು ಪ್ರಕ್ರಿಯೆಗೊಳಿಸಬೇಕಾಗುತ್ತದೆ. ಮೌಲ್ಯಮಾಪನದ ಸಂದರ್ಭದಲ್ಲಿ ರಿಫಂಡ್ ಇರುವುದು ಗಮನಕ್ಕೆ ಬಂದರೆ ಅದನ್ನು ಪ್ರಕ್ರಿಯೆ ಮಾಡಬೇಕಾಗುತ್ತದೆ.

ಆದಾಯ ತೆರಿಗೆ ರಿಫಂಡ್ ಕೈಮ್ ಮಾಡುವುದು ಹೇಗೆ?

ಆದಾಯ ತೆರಿಗೆ ರಿಫಂಡ್ ಅನ್ನು ನೀವು ಡಿಕ್ಲೇರ್ ಮಾಡಬೇಕಾದರೆ, ನೀವು ಮಾಡುವ ಹೂಡಿಕೆಯನ್ನು ಫಾರ್ಮ್ 16 ಅಲ್ಲಿ ಉಲ್ಲೇಖ ಮಾಡಬೇಕಾಗುತ್ತದೆ. ಇದರಲ್ಲಿ ನೀವು ವಿಮೆ ಪ್ರೀಮಿಯಂಗೆ ಮಾಡಿದ ಪಾವತಿ, ಮನೆಯ ಬಾಡಿಗೆ, ಮ್ಯೂಚುವಲ್ ಫಂಡ್, ಬ್ಯಾಂಕ್ ಎಫ್‌ಡಿ, ಎನ್‌ಎಸ್‌ಸಿಯಲ್ಲಿ ಮಾಡುವ ಹೂಡಿಕೆ, ಶಿಕ್ಷಣ ವೆಚ್ಚ ಮೊದಲಾದವುಗಳನ್ನು ಉಲ್ಲೇಖ ಮಾಡಬೇಕಾಗುತ್ತದೆ. ಹಾಗೆಯೇ ಇದಕ್ಕೆ ಪುರಾವೆಯನ್ನು ಕೂಡಾ ನೀಡಬೇಕಾಗುತ್ತದೆ. ನೀವು ಅಧಿಕ ತೆರಿಗೆಯನ್ನು ಪಾವತಿ ಮಾಡುತ್ತೀದ್ದೀರಿ ಎಂದು ನಿಮಗೆ ಅನಿಸಿದರೆ ನೀವು ಫಾರ್ಮ್ 30 ಅನ್ನು ಭರ್ತಿ ಮಾಡಬೇಕಾಗುತ್ತದೆ. ನಿಮ್ಮ ಆದಾಯ ತೆರಿಗೆ ರಿಫಂಡ್ ಕೈಮ್ ಅನ್ನು ಹಣಕಾಸು ವರ್ಷದ ಕೊನೆಗೂ ಮುನ್ನ ಸಲ್ಲಿಕೆ ಮಾಡಬೇಕಾಗುತ್ತದೆ.

ಆದಾಯ ತೆರಿಗೆ ರಿಫಂಡ್‌ಗೆ ಕೊನೆಯ ದಿನಾಂಕ

ನೀವು ಆದಾಯ ತೆರಿಗೆ ರಿಫಂಡ್ ಅನ್ನು ಒಂದು ಹಣಕಾಸು ವರ್ಷದಲ್ಲಿ ಕೈಮ್ ಮಾಡಬೇಕಾಗುತ್ತದೆ. ಕೆಲವು ಸಂದರ್ಭದಲ್ಲಿ ಮಾತ್ರ ಅವಧಿ ಅಂತ್ಯದ ಬಳಿಕ ಮಾಡಿ ಕೈಮ್ ಅನ್ನು ಅಧಿಕಾರಿಗಳು ಪ್ರಕ್ರಿಯೆ ಮಾಡುತ್ತಾರೆ. ಆರು ಹಣಕಾಸು ವರ್ಷ ಕಳೆದು ಹೋದ ಬಳಿಕ ನೀವು ಆರು ವರ್ಷದ ಹಿಂದಿನ ರಿಫಂಡ್ ಅನ್ನು ಕೈಮ್ ಮಾಡಲು ಸಾಧ್ಯವಾಗುವುದಿಲ್ಲ. ರಿಫಂಡ್ ಮೊತ್ತವು ಐವತ್ತು ಲಕ್ಷ ರೂಪಾಯಿಗಿಂತ ಕಡಿಮೆ ಆಗಿರಬೇಕು. ತಡವಾಗಿ ಕೈಮ್ ಮಾಡುವ ಮೊತ್ತಕ್ಕೆ ಬಡ್ಡಿದರವನ್ನು ನೀಡಲಾಗುವುದಿಲ್ಲ.

7ನೇ ಪುಟಕ್ಕೆ...

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಮರುಮೌಲ್ಯಮಾಪನ ಮೀಸಲನ್ನು ಬ್ಯಾಂಕಿನ ಸ್ವಂತ ಬಂಡವಾಳವೆಂದು ಪರಿಗಣಿಸಬಹುದು ಎಂದು ಭಾರತೀಯ ರಿಜರ್ವ್ ಬ್ಯಾಂಕಿನ ಪ್ರಕಟಣೆ ತಿಳಿಸುತ್ತದೆ. ಈ “ಮರುಮೌಲ್ಯಮಾಪನ ಮೀಸಲು” ಅಂದರೇನು ಮತ್ತು ಬ್ಯಾಂಕಿನ ಯಾವ ಆಸ್ತಿಗಳನ್ನು ಮರುಮೌಲ್ಯಮಾಪನ ಮಾಡಬಹುದು? ಇದರಿಂದ ಬ್ಯಾಂಕಿಗೆ ಆಗುವ ಲಾಭವೇನು? ಈ ಬಗ್ಗೆ ಪೂರ್ಣ ವಿವರ ನೀಡಿ.

– ಶಿವ ಸಹಕಾರಿ ಬ್ಯಾಂಕ್ ಲಿ., ಶಿಕಾರಿಪುರ.

ಉತ್ತರ : ಬ್ಯಾಂಕಿನ ಆಯವ್ಯಯ ಪಟ್ಟಿಯಲ್ಲಿ ಕಂಡುಬರುವ ಸ್ಥಿರ ಆಸ್ತಿಗಳನ್ನು ಮುಖ್ಯವಾಗಿ ಭೂಮಿ ಮತ್ತು ಕಟ್ಟಡಗಳನ್ನು ಮರುಮೌಲ್ಯಮಾಪನ ಮಾಡಬಹುದು. ನಿಮಗೆ ತಿಳಿದಿರುವಂತೆ ಆಯವ್ಯಯ ಪಟ್ಟಿಯಲ್ಲಿ ಸ್ಥಿರ ಆಸ್ತಿಯ ಸವಕಳಿ ಕಳೆದು ನಿವ್ವಳ ಮೊತ್ತವನ್ನು ನಮೂದಿಸಲಾಗುವುದು. ಇದನ್ನು ಪುಸ್ತಕ ಮೌಲ್ಯವೆಂದು ಕರೆಯಲಾಗುವುದು. ಸಾಮಾನ್ಯವಾಗಿ, ಸಮಯ ಕಳೆದಂತೆ, ಸ್ಥಿರಾಸ್ತಿಯ ಮೌಲ್ಯ ವೃದ್ಧಿಯಾಗುತ್ತದೆ. ಸ್ಥಿರಾಸ್ತಿಯಲ್ಲಾಗುವ ಮೌಲ್ಯವೃದ್ಧಿಯು ಕಷ್ಟಕಾಲದಲ್ಲಿ ಸಹಾಯಕ್ಕೆ ಬರುವ ಗುಪ್ತ ಮೀಸಲು (Secret reserve) ಎಂದು ಪರಿಗಣಿಸಲಾಗುವುದು. ಸ್ಥಿರಾಸ್ತಿಗಳನ್ನು ಮರುಮೌಲ್ಯಮಾಪನ ಮಾಡಿ ಈ ಗುಪ್ತ ಮೀಸಲಿನ ಲಾಭವನ್ನು ಬ್ಯಾಂಕಿನ ಬಂಡವಾಳವನ್ನಾಗಿ ಉಪಯೋಗಿಸುವ ಪರಿಪಾಠ ಇದೆ. ಉದಾಹರಣೆಗೆ, ರೂ.1.00ಕೋಟಿ ಪುಸ್ತಕ ಮೌಲ್ಯ ಹೊಂದಿರುವ ಸ್ಥಿರಾಸ್ತಿಯನ್ನು ರೂ.10 ಕೋಟಿಗೆ ಮರುಮೌಲ್ಯಮಾಪನ ಮಾಡಿದರೆ, ಮಾರುಕಟ್ಟೆ ಮೌಲ್ಯ ಮತ್ತು ಪುಸ್ತಕ ಮೌಲ್ಯಗಳಲ್ಲಿರುವ ವ್ಯತ್ಯಾಸ ಅಂದರೆ ರೂ.9ಕೋಟಿಯನ್ನು ಮರುಮೌಲ್ಯಮಾಪನ ಮೀಸಲು (Revaluation reserve) ಎಂದು ಕರೆಯಲಾಗುತ್ತದೆ ಮತ್ತು ಆಯವ್ಯಯ ಪಟ್ಟಿಯಲ್ಲಿ ಹೊಣೆಗಾರಿಕೆಯ ಭಾಗವಾಗಿ ತೋರಿಸಲಾಗುವುದು. ರಿಜರ್ವ್ ಬ್ಯಾಂಕಿನ ಪ್ರತಿಕ್ರಮ ಪ್ರಕಟಣೆಯಂತೆ ಮರುಮೌಲ್ಯಮಾಪನ ಮೀಸಲಿನ ಶೇ.45ರಷ್ಟನ್ನು ಅಂದರೆ ರೂ.4.05 ಕೋಟಿಯನ್ನು ಶ್ರೇಣಿ 1 ಬಂಡವಾಳದ ಭಾಗವಾಗಿ ಪರಿಗಣಿಸಬಹುದು.

ಈ ರೀತಿ ಮಾಡಲು ರಿಜರ್ವ್ ಬ್ಯಾಂಕಿನ ಅಧಿಕೃತ ಸುತ್ತೋಲೆಗಾಗಿ ಕಾಯಿರಿ. ಆಸ್ತಿಯನ್ನು ಮರುಮೌಲ್ಯಮಾಪನ ಮಾಡುವಾಗ ಇಬ್ಬರು ಮೌಲ್ಯಮಾಪಕರಿಂದ ವರದಿಯನ್ನು ಪಡೆಯಿರಿ. ಮರುಮೌಲ್ಯಮಾಪನ ಮೀಸಲಿನ ಭಾಗವನ್ನು ಶ್ರೇಣಿ 1 ಬಂಡವಾಳವನ್ನಾಗಿ ಪರಿಗಣಿಸುವ ಪ್ರಯೋಜನಗಳು ಈ ಕೆಳಗಿನಂತಿವೆ.

(ಎ) ಬ್ಯಾಂಕಿನ ಸಿ.ಆರ್.ಎ.ಆರ್ ಪ್ರಮಾಣದಲ್ಲಿ ವೃದ್ಧಿಯಾಗುತ್ತದೆ. ರಿಜರ್ವ್ ಬ್ಯಾಂಕಿನ ಪರಿಷ್ಕೃತ ನಿಯಂತ್ರಣ ಚೌಕಟ್ಟಿನಡಿಯಲ್ಲಿ ಶ್ರೇಣಿ 2, 3 ಮತ್ತು 4 ಬ್ಯಾಂಕುಗಳ ಕನಿಷ್ಠ ಸಿ.ಆರ್.ಎ.ಆರ್ ಪ್ರಮಾಣವನ್ನು ಶೇ.9 ರಿಂದ ಶೇ.12ಕ್ಕೆ ಹೆಚ್ಚಿಸಲಾಗಿದೆ. ಈ ಕ್ರಮದಿಂದ ಅಂತಹ ಬ್ಯಾಂಕುಗಳು ಕನಿಷ್ಠ ಸಿ.ಆರ್.ಎ.ಆರ್ ಗುರಿ ತಲುಪಲು ಸಹಾಯವಾಗಲಿದೆ.

(ಬಿ) ಬ್ಯಾಂಕು ಒಬ್ಬ ವ್ಯಕ್ತಿಗೆ ಮತ್ತು ಗುಂಪಿಗೆ ಸಾಲ ಕೊಡಬಹುದಾದ ಗರಿಷ್ಠ ಮಿತಿಯು ಕ್ರಮವಾಗಿ ಶ್ರೇಣಿ 1 ಬಂಡವಾಳದ ಶೇ.15 ಮತ್ತು ಶೇ.25ರಷ್ಟು ಇದ್ದು ಮೇಲೆ ತಿಳಿಸಿದ ಉದಾಹರಣೆಯಲ್ಲಿ ಶ್ರೇಣಿ 1 ಬಂಡವಾಳ ರೂ.4.05 ಕೋಟಿ ವೃದ್ಧಿಯಾಗಿರುವುದರಿಂದ ಬ್ಯಾಂಕು ವ್ಯಕ್ತಿಗೆ ಮತ್ತು ಗುಂಪಿಗೆ ಸಾಲ ನೀಡಬಹುದಾದ ಪ್ರಮಾಣ ಕ್ರಮವಾಗಿ ರೂ.60ಲಕ್ಷ ಮತ್ತು ರೂ.162ಲಕ್ಷ ದಷ್ಟು ಹೆಚ್ಚಾಗುತ್ತದೆ.

(ಸಿ) ರಿಯಲ್ ಎಸ್ಟೇಟ್ ಮತ್ತು ಅಸುರಕ್ಷಿತ ಸಾಲಗಳನ್ನು ಒಂದು ಬ್ಯಾಂಕು ನೀಡಬಹುದಾದ ಮಿತಿ ತನ್ನ ಒಟ್ಟು ಆಸ್ತಿಯ ಶೇ.10ರಷ್ಟನ್ನು ಮೀರಬಾರದು. ಬ್ಯಾಂಕಿನ ಒಟ್ಟು ಆಸ್ತಿಯ ಗಾತ್ರ ರೂ.9ಕೋಟಿಗಳಷ್ಟು ವೃದ್ಧಿಯಾಗಿರುವುದರಿಂದ ರಿಯಲ್ ಎಸ್ಟೇಟ್ ವಲಯ ಸಾಲ ಮತ್ತು ಅಸುರಕ್ಷಿತ ಸಾಲವನ್ನು ರೂ.90ಲಕ್ಷದಷ್ಟು ಹೆಚ್ಚಿಗೆ ನೀಡಬಹುದು.

ತಿದ್ದುಪಡಿ : ಜುಲೈ 27, 2022ರ ವಾರ್ತಾ ಪತ್ರಿಕೆಯ ಪ್ರಶೋತ್ತರದಲ್ಲಿ “ಪರಿಷ್ಕೃತ ನಿಯಂತ್ರಣ ಚೌಕಟ್ಟಿನ ಪ್ರಕಾರ, ಶಾಖೆಯನ್ನು ಹೊಂದಿರುವ ಬ್ಯಾಂಕನ್ನು ಕನಿಷ್ಠ ಶ್ರೇಣಿ ಎರಡು ಎಂದು ಪರಿಗಣಿಸಬೇಕಾಗಿರುವುದರಿಂದ ಕನಿಷ್ಠ ಶೇ.12ರಷ್ಟು ಸಿ.ಆರ್.ಎ.ಆರ್ ಇಲ್ಲದೆ ಯಾವ ಬ್ಯಾಂಕು ಹೊಸ ಶಾಖೆಗಳನ್ನು ತೆರೆಯುವಂತಿಲ್ಲ” ಎಂದು ಹೇಳಲಾಗಿದೆ. ಅದನ್ನು “ಹೊಸ ನಿಬಂಧನೆ ಪ್ರಕಾರ ಶ್ರೇಣಿ ಒಂದು ಹೊರತುಪಡಿಸಿ ಉಳಿದ ಪಟ್ಟಣ ಸಹಕಾರಿ ಬ್ಯಾಂಕುಗಳು ಕನಿಷ್ಠ ಸಿ.ಆರ್.ಎ.ಆರ್ ಶೇ.12 ಹೊಂದಿರುವುದು ಅನಿವಾರ್ಯವಾಗಿರುವುದರಿಂದ ಅವುಗಳಿಗೆ ಈಗಿರುವ ಮಾರ್ಗಸೂಚಿ ಅನ್ವಯವಾಗುವುದಿಲ್ಲ” ಎಂದು ಓದಿಕೊಳ್ಳಬೇಕಾಗಿ ವಿನಂತಿ.

...6ನೇ ಪುಟದಿಂದ

ಆದಾಯ ತೆರಿಗೆ ರಿಫಂಡ್ ಪಾವತಿ ಹೇಗೆ?

ತೆರಿಗೆದಾರರ ಬ್ಯಾಂಕ್ ಖಾತೆಗೆ ಮರುಪಾವತಿ : ತೆರಿಗೆದಾರರ ಬ್ಯಾಂಕ್ ಖಾತೆಗೆ ಮರುಪಾವತಿಸಬೇಕಾದ ಮೊತ್ತದ ನೇರ ವರ್ಗಾವಣೆ ಮಾಡುವುದು ಸಾಮಾನ್ಯ ವಿಧಾನವಾಗಿದೆ. ಈ ವಹಿವಾಟನ್ನು NECS/RTGS ಮೂಲಕ ಪ್ರಕ್ರಿಯೆಗೊಳಿಸಲಾಗುತ್ತದೆ. ಇದಕ್ಕಾಗಿ ನಾವು ಆದಾಯ ರಿಟರ್ನ್ ಫೈಲ್ ಮಾಡುವ ಸಂದರ್ಭದಲ್ಲಿ ರಿಟರ್ನ್ ಫಾರ್ಮ್‌ಗಳಲ್ಲಿ ಸರಿಯಾಗಿ ಬ್ಯಾಂಕ್ ಖಾತೆ ವಿವರ ಉಲ್ಲೇಖ ಮಾಡಿದ್ದೇವೆಯೇ ಎಂದು ನೋಡಿಕೊಳ್ಳಬೇಕು.

ಚೆಕ್ ಮೂಲಕ ಆದಾಯ ತೆರಿಗೆ ಮರುಪಾವತಿ : ಆದಾಯ ತೆರಿಗೆ ಮರುಪಾವತಿಗಳನ್ನು ಮಾಡಲು ಈ ವಿಧಾನವು ಪರ್ಯಾಯ ಆಯ್ಕೆಯಾಗಿದೆ. ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವ ಸಮಯದಲ್ಲಿ ತೆರಿಗೆದಾರರು ಒದಗಿಸಿದ ಬ್ಯಾಂಕ್ ವಿವರಗಳು ಅಸ್ಪಷ್ಟ, ಅಪೂರ್ಣ ಅಥವಾ ತಪ್ಪು ಎಂದು

ಅನಿಸಿದರೆ ಆದಾಯ ತೆರಿಗೆ ಅಧಿಕಾರಿಗಳು ತೆರಿಗೆದಾರರು ಒದಗಿಸಿದ ಖಾತೆ ಸಂಖ್ಯೆಯನ್ನು ನಮೂದಿಸುವ ಮೂಲಕ ಚೆಕ್ ಅನ್ನು ನೀಡುತ್ತಾರೆ.

ನಮ್ಮ ಆದಾಯ ತೆರಿಗೆ ರಿಫಂಡ್ ಟ್ರಾಕ್ ಮಾಡುವುದು ಹೇಗೆ?

ನಿಮ್ಮ ರಿಫಂಡ್ ಅನ್ನು ನೀವು ಟ್ರಾಕ್ ಮಾಡಲು ಐಟಿ ಇಲಾಖೆ ನಿಮಗೆ ಅವಕಾಶ ನೀಡುತ್ತದೆ. ನಿಮ್ಮ ಆದಾಯ ತೆರಿಗೆ ರಿಫಂಡ್ ಪ್ರಕ್ರಿಯೆ ಆಗದಿದ್ದರೆ ಈ ಬಗ್ಗೆ ನಿಮಗೆ ಸಂದೇಶ ಬರಲಿದೆ. ಇದಕ್ಕಾಗಿ ನೀವು ಮೊದಲು ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು.

ನಿಮ್ಮ ಯೂಸರ್ ಐಡಿ, ಪಾಸ್‌ವರ್ಡ್, ದಿನಾಂಕ, ಕ್ಯಾಪ್ಟಾ ಹಾಕಿ ಲಾಗಿನ್ ಆಗಬೇಕಾಗುತ್ತದೆ. ಆ ಬಳಿಕ My Account ಸೆಕ್ಷನ್‌ಗೆ ಹೋಗಿ Refund/Demand Status ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಮಾಹಿತಿ ಲಭ್ಯವಾಗಲಿದೆ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ನಮ್ಮ ದೇಶದ ಒಂದು ಸಣ್ಣ ಶೇಕಡಾವಾರು ಜನರು ಮಾತ್ರ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಲು ಶಕ್ತರಾಗಿದ್ದಾರೆ. ಇನ್ನುಳಿದ ಬಹುಸಂಖ್ಯಾತರು ಮೌನವಾಗಿ ಅನ್ಯಾಯವನ್ನು ಸಹಿಸಿಕೊಂಡು ಜೀವನ ಸಾಗಿಸುತ್ತಾರೆ ಎಂದು ಸಿಜೆಐ ರಮಣ ಅಭಿಪ್ರಾಯಪಟ್ಟಿದ್ದಾರೆ.
- ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರು, ಭಾರತದಲ್ಲಿ ಒಂದು ಭಾಷೆ, ಒಂದು ಧರ್ಮ ಮತ್ತು ಒಂದು ಸಂಸ್ಕೃತಿಯನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
- ಕಾಮನ್‌ವೆಲ್ತ್ ಗೇಮ್ಸ್ 2022 ನಲ್ಲಿ ಪದಕ ಭಾರತ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನ ಸೇರಿದಂತೆ ಒಂದೇ ದಿನ ಮೂರು ಪದಕಗಳನ್ನು ಪಡೆದುಕೊಂಡಿದೆ, ವೇಟ್‌ಲಿಫ್ಟರ್ ಮೀರಾಬಾಯಿ ಚಾನು 49 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದಾರೆ.
- ಕೇರಳದ ಶಾಲಾ ಬಾಲಕನೋರ್ವ ಯೂಟ್ಯೂಬ್‌ನ್ನು ನೋಡಿಕೊಂಡು ತಯಾರಿಸಿದ ವೈನ್ ಕುಡಿದ ಸ್ನೇಹಿತನಿಗೆ ಅನಾರೋಗ್ಯ ಉಂಟಾಗಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು.

- ಎಚ್‌ಸಿಎಲ್ ಟೆಕ್ನಾಲಜೀಸ್‌ನ ಅಧ್ಯಕ್ಷ ರೋಶನಿ ನಾಡರ್ ಮಲ್ಟೀಮೀಡಿಯಾ ಅವರು ಭಾರತದ ಅತ್ಯಂತ ಶ್ರೀಮಂತ ಮಹಿಳೆ ಸ್ಥಾನವನ್ನು ಉಳಿಸಿಕೊಂಡಿದ್ದು, 2021 ರಲ್ಲಿ ಅವರ ಆಸ್ತಿಯ ನಿವ್ವಳ ಮೌಲ್ಯವು ರೂ. 84,330 ಕೋಟಿ ಆಗಿದೆ.
- ಬನ್ನೇರುಘಟ್ಟ ಜೈವಿಕ ಉದ್ಯಾನದ 12 ವರ್ಷದ ಸಿಂಹಿಣಿ ಸನಾ ಬಹು ಅಂಗಾಂಗಗಳ ವೈಫಲ್ಯದಿಂದ ಸಾವಿಗೀಡಾಗಿದೆ. ಸನಾ ಸಾವಿನೊಂದಿಗೆ ಉದ್ಯಾನದಲ್ಲಿಯ ಸಿಂಹಗಳ ಸಂಖ್ಯೆ 20ಕ್ಕೆ ಕುಸಿದಿದೆ.
- ಜರ್ಮನಿಯಲ್ಲಿ ಆಡಳಿತ ನಡೆಸಿ, ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ನಾಜಿ ನಾಯಕ ಅಡೋಲ್ಫ್ ಹಿಟ್ಲರ್ ಅವರ ಕೈ ಗಡಿಯಾರ ಇತ್ತೀಚೆಗೆ ನಡೆದ ಹರಾಜಿನಲ್ಲಿ ಬರೋಬ್ಬರಿ ರೂ. 8.7 ಕೋಟಿ ಗಳಿಸಿದೆ.
- ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದ ಬೆಂಗಳೂರಿನ ನರಸಿಂಹ ಅವರಿಗೆ ಲಾಡು ಪ್ರಸಾದದ ಜೊತೆಗೆ ಆಕಸ್ಮಿಕವಾಗಿ 2.91 ಲಕ್ಷ ಹಣವಿದ್ದು ಚೀಲವೂ ಸೇರಿತ್ತು, ನರಸಿಂಹ ಅವರು ಇದೀಗ ಅದನ್ನು ಮರಳಿಸಿದ್ದು, ಪ್ರಮಾದವೆಸಗಿದ್ದ ದೇಗುಲದ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಹಿ ದು ಗ ರ ಅ ನಿ ಸಿ ಕೆ . . .



ಆರ್‌ಬಿಐ ಗ್ರಾಹಕ ಪರ ನಿಲುವು : ಆರ್‌ಬಿಐ ಕೆಲವೊಮ್ಮೆ ಬ್ಯಾಂಕಿನ ಗ್ರಾಹಕರ ಪರವಾದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ಬ್ಯಾಂಕ್ ಉದ್ಯೋಗಿಗಳು ಮಧ್ಯಾಹ್ನದ ಊಟದ ಕಾರಣಕ್ಕೆ ಗ್ರಾಹಕರನ್ನು ಕಾಯುವಂತೆ ಮಾಡಿದರೆ ಅದು ಕಾನೂನಿಗೆ ವಿರುದ್ಧವಾಗಿದ್ದು, ಅದರಿಂದ ಗ್ರಾಹಕರಿಗೆ ಅನಾನುಕೂಲ ಉಂಟಾದರೆ, ಗ್ರಾಹಕರು ಈ ಕುರಿತಾಗಿ ದೂರು ನೀಡಬಹುದು ಎಂದು ಹೇಳಿರುವುದು ಇದಕ್ಕೊಂದು ಉದಾಹರಣೆ.

► ಪಿ.ವಿವೇಕಾನಂದ, ಬಳ್ಳಾರಿ

ಜನಸಮುದಾಯ ಮತ್ತು ಆರ್ಥಿಕ ಚಟುವಟಿಕೆ : ಉಡುಪಿ ಜಿಲ್ಲೆಯ ಬ್ಯಾಂಕುಗಳಲ್ಲಿ ಭರಪೂರ ಠೇವಣಿ ಸಂಗ್ರಹವಿದೆ. ಆದರೆ, ಸಾಲ ಪಡೆಯಲು ಜನರ ಇಲ್ಲ ಎಂದರೆ, ಅದಕ್ಕೆ ಕಾರಣ ಹಲವು. ಇತ್ತೀಚಿನ ದಿನಗಳಲ್ಲಿ ಅಲ್ಲಿನ ಜನಜೀವನ ನಾನಾ ಕಾರಣಕ್ಕೆ ಹದಗೆಟ್ಟಿರುವುದು ಎಂದೇ ಅನಿಸುತ್ತಿದೆ. ಜನಸಮುದಾಯ ಶಾಂತವಾಗಿದ್ದಲ್ಲಿ ಎಲ್ಲ ಬಗೆಯ ಆರ್ಥಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ.

► ಸತ್ಯನಾರಾಯಣ ಭಟ್, ಮೈಸೂರು

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore – 560027.